

ಕರ್ನಾಟಕ ವಿಧಾನ ಪರಿಷತ್ತು

- 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 460
- 2 ಸದಸ್ಯರ ಹೆಸರು : ಹೆಚ್.ಪಿ. ಸುಧಾಮ್ ದಾಸ್ (ನಾಮ ನಿರ್ದೇಶನ ಹೊಂದಿದವರು)
- 3 ಉತ್ತರಿಸುವ ದಿನಾಂಕ : 14-08-2025
- 4 ಉತ್ತರಿಸುವವರು : ಉಪ ಮುಖ್ಯಮಂತ್ರಿಗಳು

ಕ್ರ.ಸಂ	ಪ್ರಶ್ನೆ	ಉತ್ತರ																														
ಅ)	ಜನಪ್ರತಿನಿಧಿಗಳಿಲ್ಲದೇ ಕೇವಲ ಅಧಿಕಾರಿಗಳೇ ನಡೆಸುತ್ತಿರುವ ಬಿ.ಬಿ.ಎಂ.ಪಿಯ ಆಡಳಿತದಲ್ಲಿ 2022-23ನೇ ಸಾಲಿನ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನಾ ವರದಿಯಿಂದ ಬೆಳಕಿಗೆ ಬಂದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ವರದಿಯಲ್ಲಿ ಉಲ್ಲೇಖಿಸಿರುವ ಒಟ್ಟು ಮೊತ್ತ ಎಷ್ಟು;	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2022-23ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನಾ ವರದಿಯು ಮುಖ್ಯ ಲೆಕ್ಕಪರಿಶೋಧಕರ ಕಛೇರಿಯಿಂದ ಸಲ್ಲಿಸಲಾಗಿರುತ್ತದೆ. ಈ ವರದಿಯಲ್ಲಿ ಅಕ್ರಮವೆಂದು ನಮೂದಿಸಿರುವುದಿಲ್ಲ. ಆದರೆ, ನ್ಯೂನತೆಗಳು ಕಂಡುಬಂದಿದ್ದು ಅದರಲ್ಲಿ ಆಕ್ಷೇಪಣೆ ಒಟ್ಟು ಮೊತ್ತ ರೂ.1820 ಕೋಟಿಗಳಾಗಿರುತ್ತದೆ. ಸದರಿ ಆಕ್ಷೇಪಣೆ ಸಂಬಂಧಿಸಿದಂತೆ ಇದಕ್ಕೆ ಎದುರಾಗಿ ಆಕ್ಷೇಪಣೆ ಮೊತ್ತ ರೂ. 214.13 ಕೋಟಿಗಳಿಗೆ ಶಿಫಾರಸ್ಸು ಮಾಡಿ ಆಡಳಿತಗಾರರ ಅನುಮೋದನೆಯೊಂದಿಗೆ ಪ್ರಧಾನ ನಿರ್ದೇಶಕರು ರಾಜ್ಯ ಲೆಕ್ಕಪತ್ರ ಇಲಾಖೆಗೆ ಸಲ್ಲಿಸಲಾಗಿದೆ ಹಾಗೂ ಆಕ್ಷೇಪಣೆ ಕಂಡಿಕೆಗಳಿಗೆ ಶಿಫಾರಸ್ಸು ಮಾಡಲಾಗಿದೆ.																														
ಆ)	ಲೆಕ್ಕಪರಿಶೋಧನಾ ವರದಿಯಲ್ಲಿ ಅಕ್ರಮಗಳಿಗೆ ಕಾರಣರಾಗಿರುವ ಅಧಿಕಾರಿಗಳಿಂದ ಹಾಗೂ ಗುತ್ತಿಗೆದಾರರಿಂದ ಅಕ್ರಮ ಹಣ ವಸೂಲಿಗೆ ಶಿಫಾರಸ್ಸು ಮಾಡಿದ್ದಲ್ಲಿ ಸದರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರುಗಳು ಹೆಸರುಗಳೇನು;	ಮುಖ್ಯ ಲೆಕ್ಕಪರಿಶೋಧಕರಿಂದ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ಸೂಚಿಸಿರುವ ಮೊತ್ತವನ್ನು ಅಕ್ರಮವೆಂದು ನಿರ್ಧರಿಸಲು ಬರುವುದಿಲ್ಲ. ಆದರೆ, ಸದರಿ ಕಂಡಿಕೆಗಳಲ್ಲಿನ ನ್ಯೂನತೆಗಳಿಗೆ ಸಂಬಂಧಪಟ್ಟ ಘಟಕ ಕಛೇರಿಗಳಿಂದ ಸಮಂಜಸವಾದ ಉತ್ತರವನ್ನು ಪಡೆದುಕೊಂಡು ತೀರುವಳಿಗಾಗಿ ಮಂಡಿಸಲಾಗಿರುತ್ತದೆ. ಇದರಲ್ಲಿ ಅಕ್ರಮವೆಸಗಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹೆಸರುಗಳನ್ನು ನಮೂದಿಸಿರುವುದಿಲ್ಲ.																														
ಇ)	2017-18ನೇ ಸಾಲಿನಿಂದ 2021-22ನೇ ಸಾಲಿನವರೆಗೆ ನಡೆಸಲಾಗಿರುವ ಲೆಕ್ಕಪರಿಶೋಧನೆಯಲ್ಲಿ ಪತ್ತೆ ಹಚ್ಚಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದ ವರ್ಷಾವಾರು ಮೊತ್ತವೆಷ್ಟು;	ಸದರಿ ಸಾಲಿನಲ್ಲಿ ಪಾಲಿಕೆಯಲ್ಲಿನ ಘಟಕ ಕಛೇರಿಗಳ ಲೆಕ್ಕಪರಿಶೋಧನೆಯನ್ನು ನಡೆಸಿ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯನ್ನು ಈ ಕೆಳಕಂಡಂತೆ ನಮೂದಿಸಲಾಗಿರುವ ವರ್ಷವಾರು ವಿವರಗಳಿರುತ್ತದೆ. ಇದರಲ್ಲಿ ಅಕ್ರಮವೆಂದು ನಮೂದಿಸಲಾಗಿರುವುದಿಲ್ಲ. ಆದರೆ, ನ್ಯೂನತೆಗಳು ಕಂಡುಬಂದಿರುವುದನ್ನು ನಮೂದಿಸಲಾಗಿರುತ್ತದೆ. (ರೂ.ಕೋಟಿಗಳಲ್ಲಿ) <table border="1"> <tr> <th>ಕ್ರ.ಸಂ</th><th>ವರ್ಷ</th><th>ಕಂಡಿಕೆ</th><th>ಆಕ್ಷೇಪಣೆ</th><th>ವಸೂಲಾತಿ</th></tr> <tr> <td>1</td><td>2017-18</td><td>511</td><td>356</td><td>225</td></tr> <tr> <td>2</td><td>2018-19</td><td>634</td><td>685</td><td>145</td></tr> <tr> <td>3</td><td>2019-20</td><td>1230</td><td>1170</td><td>174</td></tr> <tr> <td>4</td><td>2020-21</td><td>1385</td><td>1688</td><td>262</td></tr> <tr> <td>5</td><td>2021-22</td><td>1612</td><td>2011</td><td>423</td></tr> </table>	ಕ್ರ.ಸಂ	ವರ್ಷ	ಕಂಡಿಕೆ	ಆಕ್ಷೇಪಣೆ	ವಸೂಲಾತಿ	1	2017-18	511	356	225	2	2018-19	634	685	145	3	2019-20	1230	1170	174	4	2020-21	1385	1688	262	5	2021-22	1612	2011	423
ಕ್ರ.ಸಂ	ವರ್ಷ	ಕಂಡಿಕೆ	ಆಕ್ಷೇಪಣೆ	ವಸೂಲಾತಿ																												
1	2017-18	511	356	225																												
2	2018-19	634	685	145																												
3	2019-20	1230	1170	174																												
4	2020-21	1385	1688	262																												
5	2021-22	1612	2011	423																												

ಈ)	ಈ ಅವಧಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಯಾವ ಯಾವ ಅಧಿಕಾರಿಗಳಿಂದ ಹಾಗೂ ಯಾವ ಯಾವ ಗುತ್ತಿಗೆದಾರರಿಂದ ಅಕ್ರಮ ಹಣ ವಸೂಲು ಮಾಡಲಾಗಿದೆ;	ಸದರಿ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳಿಗೆ ಸಂಬಂಧಿಸಿದಂತೆ, ಕಾಮಗಾರಿ ಇಲಾಖೆಯಲ್ಲಿ ಕಾಮಗಾರಿಗಳ ಕಾರ್ಯವನ್ನು ನಿರ್ವಹಿಸಲಾಗುತ್ತಿದ್ದು, ಇದರಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿರುವುದಕ್ಕೆ ಸಂಬಂಧಪಟ್ಟ ಘಟಕ ಕಛೇರಿ ಮುಖ್ಯಸ್ಥರುಗಳು ನೀಡುವ ಉತ್ತರವನ್ನು ಪರಿಶೀಲಿಸಿ ಸಮಂಜಸವಾದ ಅನುಪಾಲನಾ ವರದಿಯನ್ನು ತೀರುವಳಿಗೆ ಶಿಫಾರಸ್ಸು ಮಾಡಿ ಕಂಡಿಕೆ ಕೈಬಿಡಲು ಕ್ರಮ ವಹಿಸಲಾಗುತ್ತಿರುತ್ತದೆ.
ಉ)	ಸದರಿ ಅವಧಿಯಲ್ಲಿನ ಬಿ.ಬಿ.ಎಂ.ಪಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸೂಕ್ತ ಸಮಜಾಯಿಷಿ ಸಲ್ಲಿಸದ ಕಾರಣ ಬಾಕಿ ಉಳಿದಿರುವ ಅಕ್ರಮಗಳಿಗೆ ಸಂಬಂಧಿಸಿದ ವರ್ಷಾವಾರು ಮೊತ್ತ ಎಷ್ಟು;	ಸದರಿ ಸಾಲಿನ ಬಿಬಿಎಂಪಿಯ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ನಮೂದಿಸಲಾಗಿರುವ ನ್ಯೂನತೆಗಳಿಗೆ ಲೆಕ್ಕ ತಪಾಸಣೆ ಸಮಯದಲ್ಲಿ ಲೆಕ್ಕಪತ್ರಗಳನ್ನು ಆಡಿಟ್ ತಂಡಕ್ಕೆ ಹಾಜರುಪಡಿಸದೆ ಇರುವ ಪ್ರಯುಕ್ತ ಅಂತಹ ಪ್ರಕರಣಗಳ ಒಟ್ಟು ರೂ.711.79 ಕೋಟಿಗಳಷ್ಟು ಮೊತ್ತವನ್ನು ಆಕ್ಷೇಪಣೆಯಲ್ಲಿ ಇಡಲಾಗಿರುತ್ತದೆ ಮುಂದುವರೆದು, ಈ ಕಂಡಿಕೆಗಳಿಗೆ ಸಂಬಂಧಪಟ್ಟ ಘಟಕ ಕಛೇರಿ ಮುಖ್ಯಸ್ಥರುಗಳು ಸಮಂಜಸವಾದ ಉತ್ತರಗಳಿಗೆ ತೀರುವಳಿಗೆ ಶಿಫಾರಸ್ಸು ಮಾಡಿ ಅಂತಹ ಮೊತ್ತವನ್ನು ತೀರುವಳಿಗಾಗಿ ಸರ್ಕಾರದ ಪ್ರಧಾನ ನಿರ್ದೇಶಕರು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಗೆ ಸಲ್ಲಿಸಲಾಗುತ್ತಿರುತ್ತದೆ. ಇದರಲ್ಲಿ ಅಕ್ರಮವೆಂದು ಆಡಿಟ್ ಕಂಡಿಕೆಯಲ್ಲಿ ನಮೂದಿಸಿರುವುದಿಲ್ಲ. ಸದರಿ ಆಕ್ಷೇಪಣೆಗೆ ಸಂಬಂಧಿಸಿದಂತೆ ಶಿಫಾರಸ್ಸು ಮಾಡಿರುವ ಮೊತ್ತ ರೂ 68.45 ರೂಗಳಾಗಿರುತ್ತದೆ,
ಊ)	ಈ ಅವಧಿಯಲ್ಲಿ ನಡೆದಿರುವ ಅಕ್ರಮಗಳಿಗೆ ಕಾರಣರಾದ ಯಾವ ಯಾವ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗಿದೆ ಹಾಗೂ ಯಾವ ಯಾವ ಗುತ್ತಿಗೆದಾರರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ?	ಸದರಿ ಅವಧಿಯಲ್ಲಿ ಯಾವುದೇ ಅಕ್ರಮ ನಡೆದಿರುವುದೆಂದು ಲೆಕ್ಕಪರಿಶೋಧನಾ ವರದಿಯಲ್ಲಿ ನಮೂದಿಸಲಾಗಿರುವುದಿಲ್ಲ. ನ್ಯೂನತೆ ಕಂಡುಬಂದಿರುವುದರಿಂದ ಪ್ರಕರಣದಲ್ಲಿ ಇಲಾಖಾ ವಿಚಾರಣೆ ಆದೇಶಿಸಿರುವ ಕಛೇರಿ ಆದೇಶದ ಪ್ರತಿಯನ್ನು ಅನುಬಂಧ ದಲ್ಲಿ ಒದಗಿಸಿದೆ.

ನಅಇ 397 ಎಂಎನ್‌ಯು 2025 (ಇ)


 (ಡಿ.ಕೆ. ಶಿವಕುಮಾರ್)
 ಉಪ ಮುಖ್ಯಮಂತ್ರಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಮುಖ್ಯ ಆಯುಕ್ತರವರ ಕಛೇರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಛೇರಿಗಳು, ಬೆಂ-560002

ಸಂಖ್ಯೆ: ಬಿ12(18)/ಪಿಆರ್/68/2022-23

ದಿನಾಂಕ: 1.4.23

E-Office No: 23204

ಕಛೇರಿ ಉದ್ದೇಶ

ವಿಷಯ: ಶ್ರೀ ಎಂ. ಕೆ. ಪ್ರಕಾಶ್, ದ್ವಿತೀಯ ದರ್ಜೆ ಸಹಾಯಕರು ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಬಗ್ಗೆ.

ಉಲ್ಲೇಖ: ಈ ಕಛೇರಿ ಸಮಸಂಖ್ಯೆಯ ದಿನಾಂಕ: 03-01-2023ರಂದು ಜಾರಿ ಮಾಡಿರುವ ಆರೋಪಣಾ ಪಟ್ಟಿ

ಶ್ರೀ ಎಂ. ಕೆ. ಪ್ರಕಾಶ್, ದ್ವಿತೀಯ ದರ್ಜೆ ಸಹಾಯಕರು (ಹಾಲಿ ಅಮಾನತ್ತು) ರವರು ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ವಿಭಾಗ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 2021-22ನೇ ಸಾಲಿನ ಮುಖ್ಯ ಲೆಕ್ಕಪರಿಶೋಧಕರ ಲೆಕ್ಕಪರಿಶೋಧನೆಗೆ ಲೆಕ್ಕ ಮುಸ್ತಕವನ್ನು ಠಾಬರುಪಡಿಸದೇ ಅನಧಿಕೃತ ರಜೆ ಮೇಲೆ ತೆರಳಿ, ರೂ. 14.7 ಲಕ್ಷಗಳನ್ನು ತಮ್ಮ ಸ್ವಂತ ಬಾಡೆ ಮತ್ತು ಕಾಂಚನಾ ಬೆಸರಿನ ಖಾತೆ ಹಣವನ್ನು ವರ್ಗಾಯಿಸಿಕೊಂಡು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಎಸಗಿರುವ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಉಲ್ಲೇಖಿತದಂತೆ ಹೊರಡಿಸಲಾಗಿರುವ ಆರೋಪಣಾ ಪಟ್ಟಿಯಲ್ಲಿನ ಆರೋಪಗಳಿಗೆ ಇಲಾಖಾ ವಿಚಾರಣೆ ನಡೆಸಲು ಶ್ರೀ ಎಂ. ಎನ್. ಹೆಗಡೆ ನಗ್ರ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಯನ್ನಾಗಿ ಮತ್ತು ಶ್ರೀ ರಾಜೇಂದ್ರ ನಾಯಕ್, ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ರವರನ್ನು ಮಂಡನಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ವಿಚಾರಣಾಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ವಿಚಾರಣಾ ವರದಿಯನ್ನು ಮೂರು ತಿಂಗಳೊಳಗಾಗಿ ಕಳುಹಿಸಿಕೊಡಲು ಕೋರಿದೆ.

ಮಾನ್ಯ ಮುಖ್ಯ ಆಯುಕ್ತರು ರವರ ಆದೇಶದಂತೆ)

ಉಪ-ಆಯುಕ್ತರು (ಆಡಳಿತ)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
23/04/23 15:31:37

ಪ್ರತಿಯನ್ನು: ಸಹಾಯಕ ಆಯುಕ್ತರು (ನೇಮಕಾತಿ ಮತ್ತು ವಿಚಾರಣೆ) ವಿಭಾಗ ರವರಿಗೆ ಈ ಪ್ರಕರಣದ ಪೂರ್ಣ ಕಡತವನ್ನು ಮುಂದಿನ ಕ್ರಮಕ್ಕೆ ಕಳುಹಿಸಲಾಗಿದೆ.

ಶ್ರೀ ಎಂ. ಎನ್. ಹೆಗಡೆ ನಗ್ರ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ವಿಚಾರಣಾಧಿಕಾರಿಗಳು ಸಂ. ವ್ಹಾಟ್ ಸಂ. 12163, ಪ್ರಿನ್ಸಿಪಲ್ ಲೇಕ್ ರಿಜ್, ಸುಬ್ರಮಣ್ಯ ಪುರ, ಉತ್ತರಹಳ್ಳಿ ರಸ್ತೆ, ಗುಬ್ಬಿಲಾಳ, ಬೆಂಗಳೂರು-61 ರವರಿಗೆ ಆರೋಪಣಾ ಪಟ್ಟಿಯ ಪ್ರತಿಯೊಂದಿಗೆ ಮುಂದಿನ ಕ್ರಮಕ್ಕೆ ಕಳುಹಿಸಲಾಗಿದೆ.

ಶ್ರೀ ರಾಜೇಂದ್ರ ನಾಯಕ್, ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ರವರಿಗೆ ಅಗತ್ಯ ಕ್ರಮಕ್ಕಾಗಿ ಆರೋಪಣಾ ಪಟ್ಟಿಯ ಪ್ರತಿಯೊಂದಿಗೆ ಕಳುಹಿಸಲಾಗಿದೆ.

ಕಛೇರಿ ಪ್ರತಿ.



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಮುಖ್ಯ ಆಯುಕ್ತರವರ ಕಛೇರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಛೇರಿಗಳು, ಬೆಂ-5

ವಿಷಯ: ಶ್ರೀ ಪ್ರಕಾಶ್, ಎಂ.ಕೆ. ದ್ವಿತೀಯ ದರ್ಜೆ ಸಹಾಯಕರು, ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ರವರನ್ನು ಪಾಲಿಕೆಯ ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ.

- ಉಲ್ಲೇಖ: 1. ಕಾ.ಪಾ.ಅ. (ವಿದ್ಯುತ್-ಯಲಹಂಕ) ರವರ ವರದಿ ದಿ: 16-08-2022.
2. ಜಂಟಿ ಆಯುಕ್ತರು (ಯಲಹಂಕ) ರವರ ವರದಿ ದಿನಾಂಕ: 20-08-2022.
3. ವಲಯ ಆಯುಕ್ತರು (ರಾ.ರಾ.ನಗರ) ರವರ ವರದಿ ದಿ: 22-08-2022.
4. ಪ್ರಧಾನ ಮಂತ್ರಿ ಮನವಿ ವರದಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಅಮೃತಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು ನಗರ ರವರ ದಿ: 18-08-2022.

* * * *

ಪ್ರಸ್ತಾವನೆ:

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಪ್ರಕಾಶ್, ಎಂ. ಕೆ. ದ್ವಿತೀಯ ದರ್ಜೆ ಸಹಾಯಕ ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ವಿಭಾಗ ಕಛೇರಿಯಲ್ಲಿ ಲೆಕ್ಕಶಾಖೆಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ವಿಭಾಗ ರವರ ಬ್ಯಾಂಕ್ ಖಾತೆ ಸಂಖ್ಯೆ: 04821010002740 ಕೆನರಾ ಬ್ಯಾಂಕ್ 10482 ಮರಿಯಡ್ಡು ಕೆಂಪಾಪುರ ಇಲ್ಲಿಗೆ ಬಟವಾಡೆ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳಿಗೆ ಪಾವತಿಸಲು ನೀಡಿದ ಚೆಕ್‌ಗಳ ಆರ್.ಟಿ.ಜಿ.ಎಸ್/ನೆಫ್ಟ್ ಪ್ರತಿಯನ್ನು ತಿದ್ದುಕೊಂಡು, ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸ್ವಂತ ಖಾತೆ ಹಾಗೂ ಕಾಂಚನಾ ಹೆಸರಿನ ಈ ಕೆಳಗಿನ ಅನುಬಂಧದ ಅನುಸಾರ ಹಣ ವರ್ಗಾಯಿಸಿಕೊಂಡು ದುರುಪಯೋಗ ಪಡಿಸಿಕೊಂಡು ಮಹಾನಗರ ಪಾಲಿಕೆಗೆ ಆರ್ಥಿಕ ನಷ್ಟ ಉಂಟುಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.

Sl. No. 544/2022
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಆಯುಕ್ತರ ಕಛೇರಿ, ಬೆಂ-5

Sl. No.	Trans Date	Value	Branch	Ref/Chq.No.	Description	will
1.	11-11-2021	11-11-2021	10482	000000424023	NEFTDR P315210137452095 KANCHANA UBINO821501 KEMPAPURA BLR	1765
2.	07-03-2022	07-03-2022	10482	000283424024	RTGS DR CNRBR520220030778223023 KANCHANA UBINO821501	30110
3.	09-03-2022	09-03-2022	10482	00283424025	RTGS DR CNRBR520220030978372225 KANCHANA UBINO821501	100,000
4.	14-03-2022	14-03-2022	10482	000283424026	RTGS DR CNRBR5202201147864499 KANCHANA UBINO821501	301100
5.	22-04-2022	22-04-2022	10482	000283424029	RTGS DR CNRBR52022042281173552 KANCHANA UBINO821501	

		22-07-2022	10482	000283424028	NEFTDR P112220165407098 KANCHANA UBINO821501 KEMPAPURA BJMP
7.	22-07-2022	22-07-2022	10482	000283424034	NEFTDR P208220181767836 UBINO934631- PRAKASH M K
TOTAL					

ಒಟ್ಟು ಮೊತ್ತ ರೂ. 14,07,822.00/- (ಹದಿನಾಲ್ಕು ಲಕ್ಷದ ಏಳು ಸಾವಿರದ ಎಂಟೂ ನೂರ ಇಪ್ಪತ್ತು ಮೊತ್ತವಾದ ಶಾಸನಬದ್ಧ ಕಟಾವಣಿಗಳನ್ನು ಬಿಲ್ಲುಗಳಲ್ಲಿ ಕಟಾಯಿಸಿದ ಸರಕಾರದ ವಿವಿಧ ಇಲಾಖೆ ಪಾವತಿಸಬೇಕಾಗಿದ್ದು, ಅವುಗಳ ಆರ್.ಟಿ.ಜಿ.ಎಸ್./ಸೆಫ್ಟಿ ಪ್ರತಿಯನ್ನು ತಿದ್ದಿಕೊಂಡು ಈ ಮೇ ಅನುಬಂಧದಲ್ಲಿ ವಿವರಿಸಿರುವ ಹೆಸರುಗಳಿಗೆ ವರ್ಗಾಯಿಸಿಕೊಂಡು ಪಾಲಿಕೆಗೆ ಅರ್ಥಿಕ ಸ್ವಲ್ಪ ಉಂಟುಮಾಡಿರುವುದು ಕಂಡುಬಂದಿರುತ್ತದೆ ಹಾಗೂ ಕಛೇರಿಗೆ ಅನಧಿಕೃತವಾಗಿ ಗೈರುಹಾಜರಾ ನೋಟಿಸ್‌ನ್ನು ಸಹ ನೀಡಲಾಗಿರುತ್ತದೆ. ಈ ಕಛೇರಿಯ ಬಿ.ಆರ್. ರಿಜಿಸ್ಟ್ರಾರ್ ಹಾಗೂ ನಗರ ನವೆಂಬರ್-2021 ಮಾಹೆಯಿಂದ ನಿರ್ವಹಿಸಿರುವುದಿಲ್ಲ. ನಿರ್ವಹಿಸಲು ಹಲವಾರು ಬಾರಿ ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ವಿಭಾಗ ರವರು ಮಾವಿಕವಾಗಿ ಸೂಚಿಸಿದ್ದರೂ ಸರ್ವೋಚ್ಚಗೊಳಿಸಿರುವುದಿಲ್ಲ ಆದ್ದರಿಂದ ಸದರಿ ನೌಕರರ ವಿರುದ್ಧ ಸಿ.ಸಿ.ಎ ಹಾಗೂ ಕೆ.ಸಿ.ಎಸ್.ಆರ್. ಅನ್ವಯ ಕ್ರಮವಹಿಸಲು ವರದಿಯನ್ನು ಸಲ್ಲಿಸಿರುತ್ತಾರೆ.

ಮುಂದುವರಿದಂತೆ, ಈ ವಿಷಯವಾಗಿ ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ವಿಭಾಗ ರವರು ಪೊಲೀಸ್ ಸ್ಟೇಷನ್‌ಗೆ ದೂರು ನೀಡಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ದಿನಾಂಕ 18-08-2022ರಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಅಮೃತಹಳ್ಳಿ ಪೊಲೀಸ್ ಠಾಣೆ, ಸಂಪಿಗೆಹಳ್ಳಿ ಉಪ ವಿಭಾಗ, ಬೆಂಗಳೂರು ನಗರ ಇಲ್ಲಿ ಎಫ್.ಐ.ಆರ್.ನ್ನು ದಾಖಲಿಸಲಾಗಿರುತ್ತದೆ.

ಈ ಎಲ್ಲಾ ಕಾರಣಗಳಿಂದ ಶ್ರೀ. ಪ್ರಕಾಶ್, ಎಂ. ಕೆ., ದ್ವಿತೀಯ ದರ್ಜೆ ಸಹಾಯಕರು ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ವಿಭಾಗ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ರವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಕೋರಿ ವರದಿ ಮಂಡಿಸಿದ್ದು, ಈ ಸಂಬಂಧ ಉಲ್ಲೇಖ-(1) ರಿಂದ (3)ರವರೆಗೆ ಕ್ರಮವಾಗಿ ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ), ಇಂಟಿ ಆಯುಕ್ತರು (ಯಲಹಂಕ) ಹಾಗೂ ವಲಯ ಆಯುಕ್ತರು (ಯಲಹಂಕ) ರವರುಗಳು ನೀಡಿರುವ ವರದಿಯನ್ವಯ ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ವಿಭಾಗ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಪ್ರಕಾಶ್, ಎಂ. ಕೆ., ದ್ವಿತೀಯ ದರ್ಜೆ ಸಹಾಯಕರು ರವರು ಗಂಭೀರ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಇವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ಸಲುವಾಗಿ ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸಂಖ್ಯೆ: ಬಿ12(1ಜಿ)ಪಿಆರ್/64/2022-23

:- ಆದೇಶ :-

ದಿನಾಂಕ: 23/08/2022

ಪ್ರಸ್ತಾವನೆಯಲ್ಲಿ ವಿವರಿಸಿರುವ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ಪ್ರಕಾಶ್, ಎಂ. ಕೆ. ದ್ವಿತೀಯ ದರ್ಜೆ ಸಹಾಯಕರು, ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ವಿಭಾಗ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಮೇಲ್ಕಂಡಂತೆ 1966ರ ಸರ್ಕಾರಿ ನೌಕರರ (ನಡತೆ) ನಿಯಮಾವಳಿ ನಿಯಮ

3(III)ನ್ನು ಉಲ್ಲಂಘಿಸಿ ಗಂಭೀರ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಭೀತಾಗಿರುವುದರಿಂದ ಸದರಿಯವರನ್ನು ಇಲಾಖಾ ವಿಚಾರಣೆ ನಿರೀಕ್ಷಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ 1957ರ ಸಿ.ಸಿ.ಎ ನಿಯಮಾವಳಿ ನಿಯಮ 10ರನ್ವಯ ಪಾಲಿಕೆ ಸೇವೆಯಿಂದ ಅಮಾನತ್ತುಪಡಿಸಿ ಆದೇಶಿಸಿದೆ. ಹಾಗೂ ಇವರ ವೇತನ ಬಟಿಪಾಡೆ ಸ್ಥಳವನ್ನು ಜಂಟಿ ಆಯುಕ್ತರು (ದಾಸರಹಳ್ಳಿ) ವಲಯ ಕಛೇರಿಯಲ್ಲಿ ಜಂಟಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವರ್ಗಾಯಿಸಿದೆ. ಸದರಿಯವರು 1958ರ ಕೆ.ಸಿ.ಎಸ್.ಆರ್ ನಿಯಮ-98ರನ್ವಯ ಜೀವಾನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಅಮಾನತ್ತಿನ ಅವಧಿಯಲ್ಲಿ ಅನುಮತಿಯಿಲ್ಲದೇ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ.

ಮಾನ್ಯ ವಿಶೇಷ ಆಯುಕ್ತರು (ಆಡಳಿತ)
ರವರ ಆದೇಶದಂತೆ)

ಉಪ ಆಯುಕ್ತರು (ಆಡಳಿತ)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
22/8/2022

- ಪ್ರತಿಯನ್ನು : ಮಾನ್ಯ ಆಡಳಿತಗಾರರು ರವರ ಅವಗಾಹನೆಗೆ ತರಲು ಆಪ್ತ ಕಾರ್ಯದರ್ಶಿಯವರಿಗೆ ಕಳುಹಿಸಿದೆ.
- : ಮಾನ್ಯ ಮುಖ್ಯ ಆಯುಕ್ತರು ರವರ ಅವಗಾಹನೆಗೆ ತರಲು ಆಪ್ತ ಶಾಖೆಗೆ ಕಳುಹಿಸಿದೆ.
 - : ಮಾನ್ಯ ವಿಶೇಷ ಆಯುಕ್ತರು (ಆಡಳಿತ) ರವರ ಅವಗಾಹನೆಗೆ ತರಲು ಆಪ್ತ ಶಾಖೆಗೆ ಕಳುಹಿಸಿದೆ.
 - : ವಲಯ ಆಯುಕ್ತರು (ಯಲಹಂಕ) ರವರ ಅವಗಾಹನೆಗೆ ತರಲು ಆಪ್ತ ಶಾಖೆಗೆ ಕಳುಹಿಸಿದೆ.
 - : ಜಂಟಿ ಆಯುಕ್ತರು (ಯಲಹಂಕ)/(ದಾಸರಹಳ್ಳಿ) ರವರಿಗೆ ಮಾಹಿತಿಗಾಗಿ ಕಳುಹಿಸಿದೆ.
 - : ಮು.ಲೆ.ಅ./ಮು.ಲೆ.ಪ./ಉಪ ನಿಯಂತ್ರಕರು (ಹಣಕಾಸು-ಕೇಂದ್ರ)/(ಯಲಹಂಕ) ರವರಿಗೆ ಕಳುಹಿಸಿದೆ.
 - : ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಯಲಹಂಕ) ರವರಿಗೆ ಮಾಹಿತಿಗಾಗಿ ಹಾಗೂ ಅಗತ್ಯ ಕ್ರಮಕ್ಕಾಗಿ ಕಳುಹಿಸಿದೆ.
 - : ಸಂಬಂಧಪಟ್ಟ ನೌಕರರಿಗೆ / ಕಛೇರಿ ಪ್ರತಿ.

ಕಾರ್ಯಪಾಲಕ ಅಭಿಯಂತರರು
ಯಲಹಂಕ
ನಗರ ಪಾಲಿಕೆ